



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಸೋಮವಾರ, ೨೩, ನವೆಂಬರ್, ೨೦೨೦(ಮಾರ್ಗಶಿರ, ೦೨, ಶಕವರ್ಷ ೧೯೪೨) Bengaluru, MONDAY, 23, NOVEMBER, 2020( MARGASHIRA, 02, ShakaVarsha 1942)	ನಂ. ೫೮೯ No. 589
-----------------------	--	--------------------



## ಕರ್ನಾಟಕ ಸರ್ಕಾರ

ಸಂಖ್ಯೆ: ನಅಇ 99 ಎಂಎಲ್ಆರ್ 2020

ಕರ್ನಾಟಕ ಸರ್ಕಾರ ಸಚಿವಾಲಯ,  
ವಿಕಾಸಸೌಧ,  
ಬೆಂಗಳೂರು, ದಿನಾಂಕ:23/11/2020.

### ಅಧಿಸೂಚನೆ

ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಕಲಂ 3, 9, 349, 351 ಮತ್ತು 355-ಬಿ ರ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಘನತೆವೆತ್ತ ಕರ್ನಾಟಕ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ ಅಂದರೆ:-

1. ಅಂಥ ಪ್ರದೇಶದ ಜನಸಂಖ್ಯೆ ಹತ್ತು ಸಾವಿರಕ್ಕಿಂತ ಕಡಿಮೆಯಿಲ್ಲದ ಮತ್ತು ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿಲ್ಲದ ಹೊರತು:- **15,401**
2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ನಾಲ್ಕು ನೂರು ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು:- **634**
3. ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು: **54.25%**

ಶೆಡ್ಯೂಲ್-ಬಿ ಯಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ಶೆಡ್ಯೂಲ್-ಎ ರಲ್ಲಿನ ಶಿವಮೊಗ್ಗ ಜಿಲ್ಲೆ, ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಗ್ರಾಮ ಪಂಚಾಯಿತಿಯ ಜೊತೆಗೆ ಹನುಮಂತಾಪುರ ಗ್ರಾಮ ಪಂಚಾಯಿತಿಯ ಜಂಬರಘಟ್ಟ ಗ್ರಾಮ, ಎಮ್ಮೆಹಟ್ಟಿ ಗ್ರಾಮ ಪಂಚಾಯಿತಿ ಮತ್ತು ಸಿದ್ದಿಪುರ ಗ್ರಾಮ ಪಂಚಾಯಿತಿಯ ಡಣಾಯಕಪುರ ಗ್ರಾಮವನ್ನೊಳಗೊಂಡ 'ಗ್ರಾಮ ಪಂಚಾಯಿತಿ ಪ್ರದೇಶ'ವನ್ನು ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಹೊಳೆಹೊನ್ನೂರು 'ಪರಿವರ್ತನಾ ಪ್ರದೇಶ'ವೆಂದು ಉದ್ಘೋಷಿಸಿ, ಸದರಿ ಪರಿವರ್ತನಾ ಪ್ರದೇಶಕ್ಕೆ 'ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ' ಪ್ರದೇಶವೆಂದು ಸಹ ಪದನಾಮೀಕರಿಸಲು ಹಾಗೂ ಸದರಿ ಪರಿವರ್ತನಾ ಪ್ರದೇಶಕ್ಕೆ "ಪಟ್ಟಣ ಪಂಚಾಯಿತಿ"ಯನ್ನು ಸ್ಥಾಪಿಸಲು ಉದ್ದೇಶಿಸಿರುತ್ತಾರೆ.

ಈ ಅಧಿಸೂಚನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆಗಳನ್ನು/ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವ ಎಲ್ಲಾ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ಸದರಿ ಅಧಿಸೂಚನೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿ.ವಿ.ಗೋಪುರ, ಬೆಂಗಳೂರು. ಇವರಿಗೆ ಸಲ್ಲಿಸಬೇಕೆಂದು ಹಾಗೂ ಅಧಿಸೂಚನೆಯನ್ನು ಸದರಿ ಅವಧಿಯ ತರುವಾಯ ನಿಗದಿತ ಸಮಯದಲ್ಲಿ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ,

(ಎ. ವಿಜಯಕುಮಾರ್)  
ಸರ್ಕಾರದ ಅಧೀನ ಕಾರ್ಯದರ್ಶಿ  
ನಗರಾಭಿವೃದ್ಧಿ ಇಲಾಖೆ

ಕಡತ ಸಂಖ್ಯೆ: ನಅಇ 99 ಎಂಎಲ್‌ಆರ್ 2020

**ಶೆಡ್ಯೂಲ್-ಎ**

ಜಿಲ್ಲೆಯ ಹೆಸರು	ತಾಲ್ಲೂಕು	ಸೇರ್ಪಡೆಗೊಳಿಸಲು ಉದ್ದೇಶಿಸಿರುವ / ಸೇರ್ಪಡೆಯಾಗುವ ಗ್ರಾಮಗಳ ವಿವರ	ಮೇಲ್ವರ್ಗೀಕರಿಸಿದ ನಂತರ ಒಟ್ಟಾರೆ ಪರಿಗಣಿಸಲ್ಪಡುವ ಪ್ರದೇಶ (ಏರಿಯಾ) (ಚ.ಕಿ.ಮೀ)
ಶಿವಮೊಗ್ಗ	ಭದ್ರಾವತಿ	ಹೊಳೆಹೊನ್ನೂರು ಗ್ರಾಮ ಪಂಚಾಯಿತಿ, ಹನುಮಂತಾಪುರ ಗ್ರಾಮ ಪಂಚಾಯಿತಿ ಜಂಬರಘಟ್ಟ ಗ್ರಾಮ, ಎಮ್ಮೆಹಟ್ಟಿ ಗ್ರಾಮ ಪಂಚಾಯಿತಿ ಮತ್ತು ಸಿದ್ದಿಪುರ ಗ್ರಾಮ ಪಂಚಾಯಿತಿ ಡಣಾಯಕಪುರ ಗ್ರಾಮ	24.28 ಚ.ಕಿ.ಮೀ.

**ಶೆಡ್ಯೂಲ್ - ಬಿ**

ಪ್ರಸ್ತಾವಿತ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲೆಯ ಭದ್ರಾ ನದಿಯ ಪೂರ್ವದ ಅಂಚಿನಲ್ಲಿ ಕನ್ನಿಕೊಪ್ಪ, ಹೊಳೆಹೊನ್ನೂರು ಗ್ರಾಮಗಳು ಸಂಧಿಸುವ ಬಿಂದುವಿನಿಂದ ಪ್ರಾರಂಭವಾಗಿ ಉತ್ತರಾಭಿಮುಖವಾಗಿ ಕನ್ನಿಕೊಪ್ಪ ಗ್ರಾಮದ ಸ.ನಂ.52, ಗ್ರಾಮರಾಣ ಹಾಗೂ ಸ.ನಂ.51ರ ಪಶ್ಚಿಮಗಡಿಯಲ್ಲಿ ಸಾಗಿ ಸ.ನಂ.51ರ ವಾಯುವ್ಯ ಬಿಂದುವಿನಲ್ಲಿ ಡಣಾಯಕನಪುರ ಗ್ರಾಮದ ಗಡಿಯನ್ನು ತಲುಪುತ್ತದೆ. ನಂತರ ವಾಯುವ್ಯಾಭಿಮುಖವಾಗಿ ಭದ್ರಾ ನದಿಯ ಪೂರ್ವದ ಅಂಚಿನಲ್ಲಿ ಡಣಾಯಕನಪುರ ಗ್ರಾಮದ ಸ.ನಂ.19, 18, 17, 12, 11, 10 ರ ಪಶ್ಚಿಮ ಗಡಿಯಲ್ಲಿ ಸಾಗಿ ಸ.ನಂ.10ರ ಉತ್ತರ ಮೂಲೆಯನ್ನು ತಲುಪುತ್ತದೆ. ನಂತರ ಉತ್ತರಾಭಿಮುಖವಾಗಿ ಸ.ನಂ.6, 5, 4, 3, 2, 1, ಗ್ರಾಮ ರಾಣ, 80, 81ರ ಪಶ್ಚಿಮ ಸರಹದ್ದಿನಲ್ಲಿ ಸಾಗಿ ಸ.ನಂ.81ರ ಉತ್ತರ ಬಿಂದುವನ್ನು ತಲುಪುತ್ತದೆ. ನಂತರ ಪೂರ್ವಾಭಿಮುಖವಾಗಿ ಸ.ನಂ.81, 80, 79, 40ರ ಉತ್ತರ ಸರಹದ್ದಿನಲ್ಲಿ ಸಾಗಿ ಕನ್ನಿಕೊಪ್ಪ ಗ್ರಾಮದ ಗಡಿಯನ್ನು ತಲುಪುತ್ತದೆ. ನಂತರ ಪೂರ್ವಾಭಿಮುಖವಾಗಿ ಕನ್ನಿಕೊಪ್ಪ ಗ್ರಾಮದ ಸ.ನಂ.26ರ ಉತ್ತರಗಡಿಯಲ್ಲಿ ಸಾಗಿ ಆನವೇರಿಗೆ ಹೋಗುವ ರಸ್ತೆಯನ್ನು ಛೇದಿಸಿಕೊಂಡು

ಇದೇ ಸ.ನಂ. ಈಶಾನ್ಯ ಮೂಲೆಯನ್ನು ತಲುಪುತ್ತದೆ. ನಂತರ ದಕ್ಷಿಣಾಭಿಮುಖವಾಗಿ ಸ.ನಂ.26ರ ಪೂರ್ವದ ಗಡಿಯಲ್ಲಿ ಸಾಗಿ ಜಂಬರಘಟ್ಟ ಗ್ರಾಮದ ಗಡಿಯನ್ನು ಪ್ರವೇಶಿಸುತ್ತದೆ. ನಂತರ ಪೂರ್ವಾಭಿಮುಖವಾಗಿ ಜಂಬರಘಟ್ಟ ಗ್ರಾಮದ ಸ.ನಂ.64,65,76, 77,78ರ ಕೆರೆ,79,97ನ್ನು ಆವರಿಸಿಕೊಂಡು ಸ.ನಂ.97ರ ಪೂರ್ವದ ಬಿಂದುವಿನಲ್ಲಿ ಮೂಡಲವಿರಲಾಪುರ ಗ್ರಾಮದ ಗಡಿಯನ್ನು ಪ್ರವೇಶಿಸುತ್ತದೆ. ನಂತರ ದಕ್ಷಿಣಾಭಿಮುಖವಾಗಿ ಮೂಡಲವಿರಲಾಪುರ ಗ್ರಾಮದ ಸ.ನಂ.25, 26ರ ಪೂರ್ವದ ಗಡಿಯಲ್ಲಿ ಸಾಗಿ ಶಿವಮೊಗ್ಗ-ಚನ್ನಗಿರಿ ರಾಷ್ಟ್ರೀಯ ಹೆದ್ದಾರಿ-369ನ್ನು ಛೇದಿಸಿಕೊಂಡು ದಕ್ಷಿಣಾಭಿಮುಖವಾಗಿ ಸ.ನಂ.41, 43, 44 ಹಾಗೂ ಸ.ನಂ.81ರ ಪೂರ್ವದ ಗಡಿಯಲ್ಲಿ ಸಾಗಿ ಸ.ನಂ.81ರ ದಕ್ಷಿಣ ಗಡಿಯಲ್ಲಿ ಕೆರೆಬೀರನಹಳ್ಳಿ ಗ್ರಾಮದ ಗಡಿಯನ್ನು ತಲುಪುತ್ತದೆ. ನಂತರ ದಕ್ಷಿಣಾಭಿಮುಖವಾಗಿ ಕೆರೆ ಬೀರನಹಳ್ಳಿ ಗ್ರಾಮದ ಸ.ನಂ.42, 43ರ ಪೂರ್ವದ ಗಡಿಯಲ್ಲಿ ಸಾಗಿ ಆಗ್ನೇಯ ಬಿಂದುವನ್ನು ತಲುಪುತ್ತದೆ. ನಂತರ ಪಶ್ಚಿಮಾಭಿಮುಖವಾಗಿ ಸ.ನಂ.43,44ರ ದಕ್ಷಿಣ ಗಡಿಯಲ್ಲಿ ಸಾಗಿ ಸ.ನಂ.44ರ ನೈರುತ್ಯ ಬಿಂದುವನ್ನು ತಲುಪುತ್ತದೆ. ನಂತರ ದಕ್ಷಿಣಾಭಿಮುಖವಾಗಿ ಸ.ನಂ.1, 2, 3, 4, 5, 8, & 9ರ ಕೆರೆಯ ಪೂರ್ವದ ಸರಹದ್ದಿನಲ್ಲಿ ಚಲಿಸಿ ಸ.ನಂ.9ರ ಕೆರೆಯನ್ನು ಆವರಿಸಿಕೊಂಡು ಸ.ನಂ.11ರ ಆಗ್ನೇಯ ಬಿಂದುವನ್ನು ತಲುಪುತ್ತದೆ. ನಂತರ ನೈರುತ್ಯಾಭಿಮುಖವಾಗಿ ಸ.ನಂ.11, 13, 14ರ ಕೆರೆಯ ದಕ್ಷಿಣ ಗಡಿಯಲ್ಲಿ ಸಾಗಿ ಸ.ನಂ.14ರ ನೈರುತ್ಯ ಮೂಲೆಯಲ್ಲಿ ಎಮ್ಮೆಹಟ್ಟಿ ಗ್ರಾಮದ ಗಡಿಯನ್ನು ತಲುಪುತ್ತದೆ. ನಂತರ ದಕ್ಷಿಣಾಭಿಮುಖವಾಗಿ ಎಮ್ಮೆಹಟ್ಟಿ ಗ್ರಾಮದ ಸ.ನಂ.63, 64ರ ಕೆರೆಯ ಪೂರ್ವದ ಗಡಿಯಲ್ಲಿ ಸಾಗಿ ಸ.ನಂ.64ರ ಕೆರೆಯ ಆಗ್ನೇಯ ಬಿಂದುವನ್ನು ತಲುಪುತ್ತದೆ. ನಂತರ ಪಶ್ಚಿಮಾಭಿಮುಖವಾಗಿ ಸ.ನಂ.64, 65, 67, 68, 69, 72ರ ದಕ್ಷಿಣ ಗಡಿಯಲ್ಲಿ ಸಾಗಿ ಭದ್ರಾವತಿಗೆ ಹೋಗುವ ರಸ್ತೆಯನ್ನು ಛೇದಿಸಿಕೊಂಡು ಪಶ್ಚಿಮಾಭಿಮುಖವಾಗಿ ಸ.ನಂ.72, 73 ರ ಕೆರೆ, 74, 75, 1, 2, 3, 8, 9, 10, 78ರ ದಕ್ಷಿಣ ಸರಹದ್ದಿನಲ್ಲಿ ಸಾಗಿ ಸ.ನಂ.78ರ ದಕ್ಷಿಣ ಬಿಂದುವನ್ನು ತಲುಪುತ್ತದೆ. ನಂತರ ವಾಯುವ್ಯಾಭಿಮುಖವಾಗಿ ಸ.ನಂ.78, 77, 11, 12, 21ರ ಮುಖಾಂತರ ಸ.ನಂ.23ರ ಕೆರೆಯ ದಕ್ಷಿಣ ಬಿಂದುವಿನಲ್ಲಿ ಹೊಳೆಭೈರನಹಳ್ಳಿಯ ಗಡಿಯನ್ನು ತಲುಪುತ್ತದೆ. ನಂತರ ನೈರುತ್ಯಾಭಿಮುಖವಾಗಿ ಹೊಳೆಭೈರನಹಳ್ಳಿ ಗ್ರಾಮದ ಸ.ನಂ.37, 38ರ ಗಡಿಯಲ್ಲಿ ಸಾಗಿ ಸ.ನಂ.39ರ ಪೂರ್ವದ ಗಡಿಯನ್ನು ತಲುಪುತ್ತದೆ. ನಂತರ ದಕ್ಷಿಣಾಭಿಮುಖವಾಗಿ ಸ.ನಂ.39, 40, 41, 62, 67, 44ರ ಪೂರ್ವದ ಗಡಿಯಲ್ಲಿ ಸಾಗಿ ಸ.ನಂ.44ರ ಪೂರ್ವ ಬಿಂದುವನ್ನು ತಲುಪುತ್ತದೆ. ಅಲ್ಲಿಂದ ಪಶ್ಚಿಮಾಭಿಮುಖವಾಗಿ ಸ.ನಂ.44, 45ರ ದಕ್ಷಿಣ ಗಡಿಯಲ್ಲಿ ಸಾಗಿ ಸ.ನಂ.45ರ ನೈರುತ್ಯ ಬಿಂದುವಿನಲ್ಲಿ ಭದ್ರಾ ನದಿಯ ಪೂರ್ವದ ಗಡಿಯನ್ನು ತಲುಪುತ್ತದೆ. ನಂತರ ಭದ್ರಾ ನದಿಯ ಪೂರ್ವದ ಅಂಚಿನಲ್ಲಿ ಉತ್ತರಾಭಿಮುಖವಾಗಿ ಸ.ನಂ.45, 43, 46, 47, 48, 49, 52, 53, 1, 2, 3, 10, 11ರ ಪಶ್ಚಿಮ ಗಡಿಯಲ್ಲಿ ಸಾಗಿ ಸ.ನಂ.11ರ ವಾಯುವ್ಯ ಬಿಂದುವಿನಲ್ಲಿ ಕೊಪ್ಪ ಗ್ರಾಮದ ಗಡಿಯನ್ನು ತಲುಪುತ್ತದೆ. ಅಲ್ಲಿಂದ ಭದ್ರಾ ನದಿಯ ಪೂರ್ವದ ಅಂಚಿನಲ್ಲಿಯೇ ಉತ್ತರಾಭಿಮುಖವಾಗಿ ಕೊಪ್ಪ ಗ್ರಾಮದ ಸ.ನಂ.134, 135, 138, 139, 140, 142, 143, 145, 146, 147, 148, 152ರ ಪಶ್ಚಿಮ ಸರಹದ್ದಿನಲ್ಲಿ ಸಾಗಿ ಹಳ್ಳವನ್ನು ಛೇದಿಸಿಕೊಂಡು ಉತ್ತರಾಭಿಮುಖವಾಗಿ ಸ.ನಂ.153, 154, 155, 156, 163ರ ಪಶ್ಚಿಮ ಗಡಿಯಲ್ಲಿ ಸ.ನಂ.163ರ ವಾಯುವ್ಯ ಬಿಂದುವಿನಲ್ಲಿ ಹೊಳೆಹೊನ್ನೂರು ಗ್ರಾಮದ ಗಡಿಯನ್ನು ಪ್ರವೇಶಿಸುತ್ತದೆ. ನಂತರ ಭದ್ರಾ ನದಿಯ ಪೂರ್ವದ ಅಂಚಿನಲ್ಲಿ ಉತ್ತರಾಭಿಮುಖವಾಗಿ ಹೊಳೆಹೊನ್ನೂರು ಗ್ರಾಮದ ಗ್ರಾಮರಾಣದ ಪಶ್ಚಿಮ ಸರಹದ್ದಿನಲ್ಲಿ ಸಾಗಿ ಪ್ರಾರಂಭದ ಬಿಂದುವನ್ನು ತಲುಪುತ್ತದೆ.

**GOVERNMENT OF KARNATAKA**

No.UDD 99 MLR 2020.

Karnataka Government Secretariat,  
Vikassoudha,  
Bangalore, Dated:23/11/2020.

**NOTIFICATION**

In exercise of the powers conferred by the Section 3 read with section 9, 349 351 and 355(B) of the Karnataka Municipalities Act, 1964, the ‘**Grama Panchayat Area**’ of **Holehonnuru, including Jambaraghatta Village of Hanumanthapur Grama Panchayat, Emmehatti Grama Panchayat and Danayakpur of Sidlipur Grama Panchayat of Bhadravathi Taluk, Shivamogga District** proposed to be declared as **Transitional area of Holehonnuru, Bhadravathi Taluk, Shivamogga District** mentioned in the Schedule “A” along with boundaries mentioned in Schedule “B” is hereby proposed to be declared as the “Transitional Area” of **Holehonnuru** and “**Town Panchayat Area**” of **Holehonnuru, Bhadravathi Taluk, Shivamogga District** with effect from the date of publishing this Notification in the Official Gazette by His Excellency, the Governor of Karnataka having regard to:

- i. The population of such area is not less than ten thousand and not more than Twenty thousand;  
**15,401**
- ii. The density of population in such area is not less than four hundred inhabitants to one square kilometer of area; **634**
- iii. The percentage of employment in non-agricultural activities is not less than fifty per cent of the total employment; **54.25%**

The Notification is hereby published for the information of the Public. All the persons, who would like to file any objections/suggestions to this Notification, are hereby required to submit the same with reasons in writing to the Director, Directorate of Municipal Administration, 9<sup>th</sup> Floor, V.V.Tower, Bengaluru within 30 days from publication of this Notification in the Official Gazette. Further, Notification will be taken up for final consideration after the said 30 days period.

By Order and in the name of the  
Governor of Karnataka,

(A. Vijaykumar)  
Under Secretary to Government  
Urban Development Department

File No. UDD 99 MLR 2020

**Schedule-A**

District	Talluk	Details of villages included	Total Area after Upgradation
Shimogga	Bhadravathi	Holehonnuru Grama Panchayath including Jambaraghatta Village of Hanumanthapur Grama Panchayat, Emmehatti Grama Panchayat and Danayakpur of Sidlipur Grama Panchayat	24.28 Sq. km

**SCHEDULE - B**

**HOLEHONNUR TOWN PANCHAYAT RUNNING BOUNDARY DESCRIPTION**

The boundary of the proposed Holehonnur Town Panchayat starts from the intersecting points of Holehonnur village gramathana to the southwest point of sy.no52 of Kanekoppa village and to the point of Bhadra river and moves along the eastern bank of the river towards north on the western boundary of sy.no 52, gramathana and sy.no 51 of Kanekoppa village and enters Danayakanapura village at the southern point of sy.19 and moves northwards along the western boundary of sy.no 18,17,12,11, 10,6,5,4,3,2,1,gramathana,80 & reaches northern tip of sy.no 81. The boundary then moves eastwards, along the northern boundary of sy.nos 81,80,79,40 and enters Kanekoppa village at north west point of sy.no 26 of Kanekoppa village and travels eastwards crossing Anaveri road & on eastern boundary of sy.no 26, reaches Jambaragatti village northwest point of sy.no 64. The boundary then moves eastwards on the northern boundary of sy.nos 64,65,76,77,78 (tank),79,97 & reaches eastern point of sy.no97 and reaches northern point of sy.no 25 of Mudla vittalapura village and enters the same village to continue southwards on the eastern boundary of sy.nos 25,26, crossing channagiri –Shivamogga national highway-369 road, 41,43,44,81 & on southern part of sy.no 81 joins Kerebeeranahalli at northeast point of sy.no 42 of the same village and moves southwards on the eastern boundary of sy.nos 42,43 and on southeast point of sy.no 43 moves westwards on the southern boundary of sy.43 and 44 to reach north east point of sy.no 1 and moves southwards on eastern boundary of sy.no. 1,2,3,4,5,8,9 (tank) and on the southeast point of sy.9 the boundary turns and moves along west side on the southern boundaries of sy.nos 9,11,13,14(tank) and enters Yammihatti village at the north east point of sy.no 63 and moves southwards and reach southeast point of sy.64 (tank), and turns westwards and moves on the southern boundaries of sy.nos 64,65,67,68,69,72, crossing road to Bhadravathi, 73(tank),74,75,1,2,3,8,9,10,78 and reaches southern point of sy.no 78 and moves northwest along the boundaries of sy.nos 78,77,11,12,21 and on the southern tip of sy.no 23(tank), reaches Holebairanahalli at northeast point of sy.no 37 of same village and moves southwest along the boundaries of sy.no 37,38 and reaches eastern point of sy.no 39 and moves southwards on the eastern boundary of sy.nos 39,40,41,62,67,44 and reaches eastern point of sy.no 44 and turns westwards along southern boundary of sy.no 44, 45 and reaches southwest tip of sy.no 45 on the eastern bank of river Bhadra. The boundary then moves northwards and along the western boundaries of sy.nos 45,43,46,47,48,49,52,53,1,2,3,10 and the northwest point of sy.no 11 enters Koppa village at southern part of sy.no 134 of koppa village and moves northwards on the western boundaries of sy.nos 134,135,138,139,140,142,143, 145,146,147,148,152,crossing nala,153,154,155,156 and on the north west point of sy.no 163 enters Holehonnur village at the south west point of gramathana of same village on the eastern part of riverbank and moves northwards along the river bank on the western boundary of Gramathana to reach the beginning point of the boundary.